





ಭಾವಗಳ ಆಲೇಮನೆ!

■ ಚಿತ್ರ ಬರಹ:
ಗಣಪತಿ ಬಾಳೆಗದ್ದೆ



ಕೆಬ್ಬಿನ ಗಿಡದಲ್ಲಿ ಒಂದೆರಡು ಸೂಲಂಗಿ ಬರುತ್ತಿದ್ದಂತೆ ಕೊಣಕೆತ್ತಿ, ಸಗಣೆ ಮೆತ್ತಿ, ಚಪ್ಪರ ಹಾಕಿ, ಆಲೆಯೋಲೆ ಸಿಂಗಾರಗೊಂಡು ಗಾಣ ಬಂದು ನಿಲ್ಲುತ್ತದೆ. ಕೆಬ್ಬಿನ ಗದ್ದೆಯಿಂದ ಕಬ್ಬಿ ಕಡಿದು ಒಂದೊಂದೇ ಹೊರೆ ಆಲೆಮನೆಗೆ ತರುತ್ತಿದ್ದಂತೆ ಮುಕ್ಕಳಿಗೆ ಅಂದು ಶಾಲೆಗೆ ಹೋಗಲು ಮನಸ್ಸು ಬರುವುದಿಲ್ಲ.

ಆಲೆಯುವ ಕೆಬ್ಬಿನ ಗಾಣಕೆ ಕೊಣಿದ ಕೊಣಿ ಕಟ್ಟಿ ಅಥವಾ ಮಿಶನ್ನು ಒಳಗೊಂಡಿ ಕೆಬ್ಬಿಯಲ್ಲಿ ಮಾಡಿ ಕೆಬ್ಬಿಯಲ್ಲಿ ಶುರು ಮಾಡಿದಾಗ ಮಿಷಿಯಾಗುತ್ತದೆ. ಆಗ ಗಾಣದ ಅರ್ಗಳಲ್ಲಿ ಸಿಕ್ಕ ಕೆಬ್ಬಿ ನುರಿನುರಿದು ರಸ ಚಿಮ್ಮುವುದು ಮಜವಾಗಿರುತ್ತದೆ. ಹಾಲೀನ ಬಾಗಿಗೆ ಕೆಬ್ಬಿನ ರಸ ಚುಳು ಚುಳು ಹರಿಯುವುದು, ಬಂದವರಿಗೆಲ್ಲ ಕೆಬ್ಬಿನಹಾಲು ಹಿಡಿದು ಕುಡಿಯಲು ಕೊಡುವುದು, ಕ್ಯಾನಿಗೆ ತುಂಬಿ ಮನೆಗೊಂಡು ಲುಲು ನೀಡುವುದು, ಬಾನಿ ತುಂಬಿದಾಗ ಉರಿವ ಒಲೆಯ ಮೇಲೆ ಕೊಪ್ಪರಿಗೆ ಇಟ್ಟು ಕೆಬ್ಬಿನ ಹಾಲು ಅದರಲ್ಲಿ ಸುರಿಯುವುದೆಲ್ಲ ನಡೆಯುತ್ತದೆ. ನಂತರ ಕೊಪ್ಪರಿಗೆಯಲ್ಲಿ ಹಾಲು ಪುದ್ದು ಮೇಲೆದ್ದ ಜಂಡು ತೆಗೆದು, ಬೆಲ್ಲ ಹಡಗೊಳ್ಳುವಾಗಿನ ಉಗಿಯ ಪರಿಮಳ ಸಿಹಿಸಿಹಿ ಬೆಲ್ಲಕ್ಕಿಂತಲೂ ರುಚಿಯಾಗಿರುತ್ತದೆ. ಕೊಪ್ಪರಿಗೆ ಇಳಿಸಿದ ಮೇಲೆ ಮುಂಜಾನೆಯ ನಸುಕಿನಲ್ಲಿ ಆ ಒಲೆಯೆದುರು ನಿಂತೋ, ಕುಳಿತೋ ಚಹ ಕುಡಿಯುತ್ತ, ಎಲೆ ಅಡಿಕೆ ತಿನ್ನುತ್ತ ಚೋ ಕಾಯಿಸುವುದು ಮಿಷಿ ನೀಡುತ್ತದೆ.

ಕೊಪ್ಪರಿಗೆಯಿಂದ ಪಾಕದ ಮರಿಗೆ ಸುರಿದ ಬೆಲ್ಲ ಉದ್ದ ಸಟ್ಟುಗದಿಂದ ಕಡೆದು ಹದಗೊಳಿಸಲಾಗುತ್ತದೆ. ಬೆಲ್ಲ ತಣ್ಣಿಗಾದ ಮೇಲೆ ಡಿಂಗೋ, ಕ್ಯಾನಿಗೋ ಅದನ್ನು ತುಂಬಿಸಾಗುತ್ತದೆ. ಮೂರಾಳ್ಳು ದಿನ-ಹೆಚ್ಚಿಂದರೆ ಒಂದು ವಾರಕ್ಕೆ ಕೆಬ್ಬಿನ ಗದ್ದೆಯಲ್ಲಿನ ಕಬ್ಬಿ ಕಚಾರಿ ಆಲೆಮನೆ ಮುಗಿಯುವಾಗ ಮನಸ್ಸಿಗೆ ಬೇಜಾರಾಗುತ್ತದೆ.